

# ಬಲ್ಲು ತಮ್ಮು

## Baloo Tamma 2 (Kannada + Latin)

+ 10 Indian scripts Including Latin

---

A perfect blend of pointy paws in a coat of fur, Baloo is an affable display typeface by Ek Type. Available in nine Indian scripts along with a Latin counterpart, the family is Unicode compliant and libre licensed.

Baloo is a multiple weight, distinctive heavy spurless design with a subtle tinge of playfulness and all the bare necessities of type. Carefree yet confident, warm yet entertaining, sprightly yet intelligible, Baloo infuses life everywhere it goes.

To use the font for websites, please visit:  
<https://fonts.google.com>

To download source files, please visit:  
<https://github.com/EkType/Baloo2-Variable>

To download fonts, please visit:  
[www.ektype.in](http://www.ektype.in)

The Baloo project develops nine separate fonts with unique local names. Each font supports one Indic subset plus Latin, Latin Extended, and Vietnamese.

### Designed by:

Baloo (Devanagari): Sarang Kulkarni.  
Baloo Bhai (Gujarati): Supriya Tembe, Noopur Datye.  
Baloo Bhaijaan (Urdu): Devika Bhansali  
Baloo Bhaina (Odia): Manish Minz, Shuchita Grover.  
Baloo Chettan (Malayalam): Maithili Shingre.  
Baloo Da (Bengali): Noopur Datye.  
Baloo Paaji (Gurumukhi): Shuchita Grover.  
Baloo Tamma (Kannada): Divya Kowshik.  
Baloo Tammudu (Telugu): Omkar Shende.  
Baloo Thambi (Tamil): Aadharsh Rajan.  
Baloo (Latin) is collaboratively designed by Ek Type.

Type design assistance and  
Font engineering by Girish Dalvi.

---

**Ek Type**



---

[www.ektype.in](http://www.ektype.in)

କ

Baloo  
Thambi  
Tamil+  
Latin

ଁ

Baloo  
Bhaijaan  
Urdu+  
Latin

ଏ

Baloo  
Chettan  
Malayalam+  
Latin

ଠ

Baloo  
Tamma  
Kannada+  
Latin

ସ୍ତ୍ରୀ

Baloo  
Tammudu  
Telugu+  
Latin

ଚ

Baloo  
Bhai  
Gujarati+  
Latin

କୁ

ଖ

Baloo  
Bhaina  
Odia+  
Latin

ଖ

Baloo  
Latin

Baloo  
Da  
Bangla+  
Latin

ଦ

Baloo  
Paaji  
Gurmukhi+  
Latin

Ek Type  
ଟଙ୍କ

Baloo  
Devanagari+  
Latin

ಅಆಝಳಿಲಾಳಾಮ್ಯಾದಾಣಬೆ  
ಬೆಕಳಿಗಳೆಜಿಚಳಿಜರ್ಪುಳಿಟಡಂ  
ಣತಧಂದಧನವಂಬಭಾರ್ಯಾಲ  
ಳಂಶಾಶ್ವಾಂತಿಮಿತಿಂತೊಳ್ಳಾಪೂ  
ಣೊಂಬೊರೊಂಬೊಳ್ಳ್ವೈಶ್ವಂಜೊಕ್ಕೊ  
!"#\$%&';:<=>?@[\\]{~;`¤¥©«®¤±  
ಮೀ¼ÂÆÇÐæÑæèðôýäšñ¾æ↑◊  
fl△fī∞≠(0123456789)ABCDE  
FGHIJKLMNOPQRSTUVWXYZ  
abcdefghijklmnopqrstuvwxyz  
ହକୁଖପୁରୁଷଗଭୁମିତ୍ତନେତ୍ରସକାରୀ  
ଧର୍ମକୋତ୍ତମଦ୍ଵାରାପରିଚ୍ଯନ୍ତାବର୍ତ୍ତନକାରୀ

# ಗೋಡಂಬಿ

ಒಂದಂಬಡಿಕೆ ಇಂದ ಆಗದು  
ದಡಂಬಡಿಕೆ ಇಂದ ಆದಿತೇ!

# ಹೆಡಗು

ನಾಯಿ ಬಾಲ ಯಾವಾಲು ಡೊಂಕು  
**ಕೊತ್ತಂಬರಿ, ನೆಲ್ಲಿಕಾಯಿ,  
ಶಹಾಜೀರಿಗೆ, ಮ್ಯಿರಿನ.**

ಮಂಗಳಾರು ಕನಾಟಕದ ನೈಷಿಂಧ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ  
ಕನಾಟಕದ ಪ್ರಮುಖ ನಗರಗಳಲ್ಲಿಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ  
ಅರಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು  
ಹೊಂದಿದೆ. ಮಂಗಳಾರು ಕನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ.  
ಅರಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ  
ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ವಿಕಿಪೇಡಿಯ/ಮಂಗಳಾರು ಬಂದರು.

## ನಿಮ್ಮು ಲಾರು ಯಾವುದು?

# Belekeri

ವಿಜಯನಗರ | 15°19'30"N 76°27'54"E

Ships sailed to the Red Sea ports of Aden and Mecca with Vijayanagara goods sold as far away as Venice. The empire's principal exports were pepper, ginger, cinnamon, cardamom, myrobalan, tamarind timber, anafistula, precious pearls, musk, ambergris, rhubarb, cotton cloth and porcelain. - Vijayanagara Empire

# ಸಾಗರ

"Hark, now hear the sailors cry,  
Smell the sea, and feel the sky."

# PIRATE SHIP

ಅರಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ. ಅದರ ವಾಯವ್ಯ ಭಾಗದಲ್ಲಿದೆ ಇದರ ಹಳೆ ಹೆಸರು ಎರಿಕ್ರಿಯನ್ ಸಮುದ್ರ. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಿರುವುದರಿಂದ, ಇದನ್ನು ಅರಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಅಥ್ರಿಕಾಗಳ ಪೂರ್ವಭಾಗಗಳೂ ಇವೆ. ವಿಕಿಪೀಡಿಯಕ್ಕೆ/ಅರಬೀ ಸಮುದ್ರದ ಇತಿಹಾಸ

**ಹಾಲು: 2 ಕಟ್ಟ, ಒಣದ್ವಾರಕ್ಕಿ: 7-8,  
ಸೂಜಿ ರವೆ: 3 ಟೇಬಲ್ ಚೆಮಚೆ**

ಇಡೀ ಮುಖ್ಯಿದರೂ ಮಾನು ಮೇಲೆ

Baloo Tamma Book

---

ಇಡೀ ಮುಖ್ಯಿದರೂ ಮಾನು ಮೇಲೆ

Baloo Tamma Medium

---

ಇಡೀ ಮುಖ್ಯಿದರೂ ಮಾನು ಮೇಲೆ

Baloo Tamma SemiBold

---

ಇಡೀ ಮುಖ್ಯಿದರೂ ಮಾನು ಮೇಲೆ

Baloo Tamma Bold

---

ಇಡೀ ಮುಖ್ಯಿದರೂ ಮಾನು ಮೇಲೆ

Baloo Tamma Heavy

---

## Baloo Tamma 2 | Text Settings

---

### 8.5/12 pt Baloo Tamma book

ಇಪ್ಪತ್ತನೇ ಶತಮಾನದ ಮೊದಲಲ್ಲಿ ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಧದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಪ್ಪು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯಾರೋಹಿಗೆ ರಘುನೃತ್ಯ ವಿಶ್ವಯುದ್ಧದ ಕಾರಣವಾಗಿ ರಪ್ಪುಮಾಡಲು ಸಾಧ್ಯವಾಗಿ ಇದ್ದಾಗ ಹೇರಳವಾದ ಗಂಧದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನಲ್ಲಿ ಗಂಧದ ಮರದಿಂದ ಎಣ್ಣೆ ತೆಗೆಯುವಂತಹ ಸಾಬೂನು ಕಾಖಾರ್ನೆಯೂ ನ್ಯಾಷಿನಲ್ಪಟಿತು. ಶ್ರೀ ಎಸ್.ಜಿ.ಶಾಸ್ತ್ರಿ ಇವರು ಗಣಿತರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಧದ ಸುಗಂಧ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಳಿನಲ್ಪಟ್ಟು ಬಳಸಲ್ಪಟಿತು. ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯವನ್ನು ವಸ್ತುವಾಗಿ ಬಳಸಿ, ಮೈಸೂರು ನ್ಯಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ಗಣಿತ ರ ನವಂಬರ್ ಮಾಹಕ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯನಲಾಯಿತು.

---

### 10/14 pt Baloo Tamma book

ಇಪ್ಪತ್ತನೇ ಶತಮಾನದ ಮೊದಲಲ್ಲಿ ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಧದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಪ್ಪು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯಾರೋಹಿಗೆ ರಘುನೃತ್ಯ ವಿಶ್ವಯುದ್ಧದ ಕಾರಣವಾಗಿ ರಪ್ಪುಮಾಡಲು ಸಾಧ್ಯವಾಗಿ ಇದ್ದಾಗ ಹೇರಳವಾದ ಗಂಧದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ಕಿ ಕೃಷ್ಣರಾಜ ಒಡೆಯಿರು ಸರ್ಕಾರಿ ಸಾಬೂನು ಕಾಖಾರ್ನೆಯೂ ನ್ಯಾಷಿನಲ್ಪಟಿತು. ಶ್ರೀ ಎಸ್.ಜಿ.ಶಾಸ್ತ್ರಿ ಇವರು ಗಣಿತರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಧದ ಸುಗಂಧ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಳಿನಲ್ಪಟ್ಟು ಬಳಸಲ್ಪಟಿತು. ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯವನ್ನು ವಸ್ತುವಾಗಿ ಬಳಸಿ, ಮೈಸೂರು ನ್ಯಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ಗಣಿತ ರ ನವಂಬರ್ ಮಾಹಕ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯನಲಾಯಿತು.

---

### 8.5/12 pt Baloo Tamma Medium

ಇಪ್ಪತ್ತನೇ ಶತಮಾನದ ಮೊದಲಲ್ಲಿ ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಧದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಪ್ಪು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯಾರೋಹಿಗೆ ರಘುನೃತ್ಯ ವಿಶ್ವಯುದ್ಧದ ಕಾರಣವಾಗಿ ರಪ್ಪುಮಾಡಲು ಸಾಧ್ಯವಾಗಿ ಇದ್ದಾಗ ಹೇರಳವಾದ ಗಂಧದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ಕಿ ಕೃಷ್ಣರಾಜ ಒಡೆಯಿರು ಸರ್ಕಾರಿ ಸಾಬೂನು ಕಾಖಾರ್ನೆಯೂ ನ್ಯಾಷಿನಲ್ಪಟಿತು. ಶ್ರೀ ಎಸ್.ಜಿ.ಶಾಸ್ತ್ರಿ ಇವರು ಗಣಿತರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಧದ ಸುಗಂಧ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಳಿನಲ್ಪಟ್ಟು ಬಳಸಲ್ಪಟಿತು. ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯವನ್ನು ವಸ್ತುವಾಗಿ ಬಳಸಿ, ಮೈಸೂರು ನ್ಯಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ಗಣಿತ ರ ನವಂಬರ್ ಮಾಹಕ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯನಲಾಯಿತು.

---

### 10/14 pt Baloo Tamma Medium

ಇಪ್ಪತ್ತನೇ ಶತಮಾನದ ಮೊದಲಲ್ಲಿ ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಧದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಪ್ಪು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯಾರೋಹಿಗೆ ರಘುನೃತ್ಯ ವಿಶ್ವಯುದ್ಧದ ಕಾರಣವಾಗಿ ರಪ್ಪುಮಾಡಲು ಸಾಧ್ಯವಾಗಿ ಇದ್ದಾಗ ಹೇರಳವಾದ ಗಂಧದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ಕಿ ಕೃಷ್ಣರಾಜ ಒಡೆಯಿರು ಸರ್ಕಾರಿ ಸಾಬೂನು ಕಾಖಾರ್ನೆಯೂ ನ್ಯಾಷಿನಲ್ಪಟಿತು. ಶ್ರೀ ಎಸ್.ಜಿ.ಶಾಸ್ತ್ರಿ ಇವರು ಗಣಿತರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಧದ ಸುಗಂಧ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಳಿನಲ್ಪಟ್ಟು ಬಳಸಲ್ಪಟಿತು. ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯವನ್ನು ವಸ್ತುವಾಗಿ ಬಳಸಿ, ಮೈಸೂರು ನ್ಯಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ಗಣಿತ ರ ನವಂಬರ್ ಮಾಹಕ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯನಲಾಯಿತು.

---

Source : [https://kn.wikipedia.org/wiki/ಮೈಸೂರು\\_ನ್ಯಾಂಡಲ್\\_ಸಾಬೂನು](https://kn.wikipedia.org/wiki/ಮೈಸೂರು_ನ್ಯಾಂಡಲ್_ಸಾಬೂನು)

10/14 pt Baloo Tamma SemiBold

ಇಪ್ಪತ್ತನೇ ಶತಮಾನದ ಮೊದಲಲ್ಲಿ, ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಥದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಪ್ಪು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯುರೋಪಿಗೆ ರಫ್ತಾಗುತ್ತಿತ್ತು. ವಿಶ್ವಯುದ್ಧದ ಕಾರಣವಾಗಿ ರಪ್ಪುಮಾಡಲು ಸಾಧ್ಯವಾಗದೇ ಇದ್ದಾಗ ಹೇರಳವಾದ ಗಂಥದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ಕಿಡಿ ಕೃಷ್ಣರಾಜ ಒಡೆಯಿರರು ಸರ್ಕಾರಿ ಸಾಬೂನು ಕಾರ್ಬಾನೆಯನ್ನು ಬೆಂಗಳೂರಿನಲ್ಲಿ ಸಾಫೀಸಲ್ಟಿನ್‌ನಲ್ಲಿ ಸಾಫೀಸಿದರು. ಅದೇ ವರ್ಷ ಮೈಸೂರಿನಲ್ಲಿ ಗಂಥದ ಮರದಿಂದ ಎಣ್ಣೆ ತೆಗೆಯುವಂತಹ ಕಾರ್ಬಾನೆಯೂ ಸಾಫೀಸಲ್ಟಿನ್‌ನಲ್ಲಿ ಸಾಫೀಸಿದರು. ಶ್ರೀ ಎನ್.ಜಿ.ಶಾಸ್ತ್ರಿ ಇವರು ಗಣಿತರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಥದ ಸುಗಂಥ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಳಿಸಲ್ಪಟ್ಟಿರು. ಶ್ರೀಗಂಥದೆಣ್ಣೆಯ ಸುಗಂಥವನ್ನು ಪ್ರಮುಖ ದ್ರವ್ಯವನ್ನು ಬಳಸಿ, ಮೈಸೂರು ಸ್ವಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ಗಣಿತ ರ ನವಂಬರ್ ಮಾಹೆಯಲ್ಲಿ ಮಾರುಕಟ್ಟಿಗೆ

---

12/17 pt Baloo Tamma SemiBold

ಇಪ್ಪತ್ತನೇ ಶತಮಾನದ ಮೊದಲಲ್ಲಿ, ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಥದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಪ್ಪು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯುರೋಪಿಗೆ ರಫ್ತಾಗುತ್ತಿತ್ತು. ವಿಶ್ವಯುದ್ಧದ ಕಾರಣವಾಗಿ ರಪ್ಪುಮಾಡಲು ಸಾಧ್ಯವಾಗದೇ ಇದ್ದಾಗ ಹೇರಳವಾದ ಗಂಥದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ಕಿಡಿ ಕೃಷ್ಣರಾಜ ಒಡೆಯಿರರು ಸರ್ಕಾರಿ ಸಾಬೂನು ಕಾರ್ಬಾನೆಯನ್ನು ಬೆಂಗಳೂರಿನಲ್ಲಿ ಸಾಫೀಸಿದರು. ಅದೇ ವರ್ಷ ಮೈಸೂರಿನಲ್ಲಿ ಗಂಥದ ಮರದಿಂದ ಎಣ್ಣೆ ತೆಗೆಯುವಂತಹ ಕಾರ್ಬಾನೆಯೂ ಸಾಫೀಸಲ್ಟಿನ್‌ನಲ್ಲಿ ಸಾಫೀಸಿದರು. ಶ್ರೀ ಎನ್.ಜಿ.ಶಾಸ್ತ್ರಿ ಇವರು ಗಣಿತರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಥದ ಸುಗಂಥ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಳಿಸಲ್ಪಟ್ಟಿರು. ಶ್ರೀಗಂಥದೆಣ್ಣೆಯ ಸುಗಂಥವನ್ನು ಪ್ರಮುಖ ದ್ರವ್ಯವನ್ನು ಬಳಸಿ, ಮೈಸೂರು ಸ್ವಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ಗಣಿತ ರ ನವಂಬರ್ ಮಾಹೆಯಲ್ಲಿ ಮಾರುಕಟ್ಟಿಗೆ ಪರಿಚಯನಲಾಯಿತು.

---

21/27 pt Baloo Tamma Bold

**ಇಪ್ಪತ್ತನೇ ಶತಮಾನದ ಮೊದಲಲ್ಲಿ, ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಥದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಪ್ಪು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯುರೋಪಿಗೆ ರಫ್ತಾಗುತ್ತಿತ್ತು. ವಿಶ್ವಯುದ್ಧದ ಕಾರಣವಾಗಿ ರಪ್ಪುಮಾಡಲು ಸಾಧ್ಯವಾಗದೇ ಇದ್ದಾಗ ಹೇರಳವಾದ ಗಂಥದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ**

---

Source : [https://kn.wikipedia.org/wiki/ಮೈಸೂರು\\_ಸ್ವಾಂಡಲ್\\_ಸಾಬೂನು](https://kn.wikipedia.org/wiki/ಮೈಸೂರು_ಸ್ವಾಂಡಲ್_ಸಾಬೂನು)

Headline : 68/84 pt | Text : 25/31 pt Baloo Tamma Heavy

# ಶ್ರೀಗಂಥದ ಮರ

ಇಪ್ಪತ್ತನೇ ಶತಮಾನದ ಮೊದಲಲ್ಲಿ, ಮೈಸೂರು  
ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದೆ  
ಗಂಥದಮರ ಉತ್ತಾದಕರಲ್ಲಿ ಒಂದಾಗಿತ್ತು.  
ಮರವನ್ನು ರಘುಮಾಡುತ್ತಿತ್ತು. ಅದರಲ್ಲಿ  
ಹೆಚ್ಚಿನದು ಯರೋಟಿಗೆ ರಘುಗುತ್ತಿತ್ತು.  
ವಿಶ್ವಯಿದ್ದದ ಕಾರಣವಾಗಿ ರಘುಮಾಡಲು  
ಸಾಧ್ಯವಾಗಿದೇ ಇದಾಗ್ಗೆ ಹೇರಳೆವಾದ  
ಗಂಥದಮರದ ದಾಸ್ತಾನು ಉಳಿಯಿತು.  
ಇದನ್ನು ಸದುಪಯೋಗಿಪಡಿಸಿಕೊಳ್ಳಲು  
ಮೈಸೂರಿನ ರಾಜ ನಾಲ್ಕಡಿ ಕೃಷ್ಣರಾಜ  
ಒಡೆಯರರು ಸರ್ಕಾರಿ ಸಾಖಾನು  
ಕಾರ್ಬಾನೆಯನ್ನು ಬೆಂಗಳೂರಿನಲ್ಲಿ  
ಸ್ಥಾಪಿಸಿದರು. ಅದೇ ವರ್ಷ ಮೈಸೂರಿನಲ್ಲಿ

---

Source : [https://kn.wikipedia.org/wiki/ಮೈಸೂರು\\_ಸ್ಥಾಪನೆ\\_ಸಾಖಾನು](https://kn.wikipedia.org/wiki/ಮೈಸೂರು_ಸ್ಥಾಪನೆ_ಸಾಖಾನು)